

ಶಿವಶರಣ ಸಂತ ಚನ್ನಯ್ಯ

ಮುತ್ತುಕುಮಾರ್ ಎನ್.ಎಂ*

*ಸಂಕೋಧನಾ ವಿದ್ಯಾರ್ಥಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೇಶಿ, ಮೈಸೂರು

Abstract:

ಸಂತರು ಸಾಮಾಜಿಕವಾಗಿ ಸಾಹಿತ್ಯಕವಾಗಿ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಜಾತ್ಯೀಯವಾಗಿ ವ್ಯಾಕ್ರಿಗಳ ನಡುವೆ ಸಂಬಂಧ ಬೆಸೆಯುವ ಕೊಂಡಿಗಳಾಗಿ ಶಾಯ್ಯನಿರ್ವಹಿಸಿದ್ದಾರೆ. ಭಾರತದ ಮಟ್ಟಿಗೆ ಗುರುನಾನಕ್ಕೊಂಡೆ, ಗುರುಗೋವಿಂದಸಿಂಹ, ಕಬೀರ, ರಾಮಕೃಷ್ಣ ಪರಮಹಂಸ, ಜೋಕಮೇಳ, ಜಂಬಿಸ್, ತಿಂಧೆ, ರವಿದಾಸ, ಬಾಗು, ಪ್ರಮುಖರು. ಇವರು ಸಾಮಾಜಿಕ ಕಟ್ಟಳೆಗಳನ್ನು ಮೀರುವುದರ ಜೊತೆಗೆ ಸಾಹಿತ್ಯವನ್ನು ರಚಿಸಿ ಜಾತಿಯ ಸುಳಿಯಲ್ಲಿ ಧರ್ಮವೆಂಬ ಅಧರ್ಮದ ಅಂಥಕಾರದ ಕೊಪದೋಳಗೆ ಸಿಲುಕಿರುವವರನ್ನು ಬಿಡಿಬೆಜ್ಜಿಸುವ ಮೂಲಕ ಮಾನವರೆಲ್ಲರನ್ನೂ ಒಂದು ಕಡೆ ಬೆಸೆಯುವ ಶಾಯ್ಯದಲ್ಲಿ ತೂಡಿಗಿದವರು ಸಂತರು. ಸಂತ ಎನ್ನುವ ಪದವು ಮೂಲತಃ ಸಂಸ್ಕೃತ ಪದವಾಗಿದೆ. ಸಂತ ಎಂಬುದು ‘ಶಾಂತ’ ಪದದೋಡನೆ ಬೆಸೆದುಕೊಂಡಿದೆ. ಸಂತ ಎಂದರೆ ಸಜ್ಜನ, ಸಪ್ತರುಪ ಪರೋಪಕಾರಿ ಎಂಬರ್ಥದಲ್ಲಿ ಪ್ರಜಲಿತದಲ್ಲಿವೆ. ಪ್ರಸ್ತುತ ಈ ಲೇಖನದಲ್ಲಿ ಸಂತ ಚನ್ನಯ್ಯರವರ ಪುರಿತು ವಿಶೇಷಿಸಲಾಗಿದೆ.

Keywords: ಸಂತರು, ಸಂತ ಚನ್ನಯ್ಯ, ಧರ್ಮ, ಭಕ್ತಿಚಳುವಳಿ.

ಪೀಠಿಕೆ

ದಕ್ಷಿಣ ಭಾರತದ ಭಕ್ತಿ ಚಳುವಳಿಯಲ್ಲಿ ಸಂತರು ನಮಗೆ ಕಾಣಿಸಿಗುತ್ತಾರೆ. ಭಕ್ತಿ ಚಳುವಳಿಯಲ್ಲಿ ಕೇವಲ ಮೇಲ್ಮೆರ್ಗಾದವರು ಮಾತ್ರವಲ್ಲದೆ ಕೆಳವರ್ಗಾದವರು ಕೂಡ ಭಕ್ತಿಯ ಪಾರಮ್ಯವನ್ನು ಸಾಧಿಸುವ ಮುಖೀನ ಮೇಲ್ಮೆರ್ಗಾದವರಿಗೆ ಸರಿಸಮನಾದ ಸ್ಥಾನಮಾನಗಳನ್ನು ಪಡೆದಿದ್ದರು ಎಂದು ತಮಿಳು ಸೆಲ್ನ್ನಾರವರು ತಿಳಿಸುತ್ತಾರೆ. ಭಕ್ತಿ ಚಳುವಳಿಯ ದಕ್ಷಿಣ ಭಾರತದಲ್ಲಿ ಮೊದಲಿಗೆ ತಮಿಳುನಾಡಿನಲ್ಲಿ ಹರಿ-ಹರ ಎನ್ನುವ ಎರಡು ಪಂಥದೋಡನೆ ಆರಂಭಗೊಂಡು ಇಡೀ ಭಾರತದಾದ್ಯಂತ ಹಬ್ಬಿತು ಎಂದು ಅಭಿಪ್ರಾಯಿಸಿದ್ದಾರೆ.

ಹನ್ನೆರಡನೇ ಶತಮಾನದ ಶಿವಶರಣ ಮಾದಾರ ಚನ್ನಯ್ಯ ಪ್ರಮುಖ ದಲಿತ ಶರಣ, ತನ್ನ ಮೇರುಗಳ ಭಕ್ತಿಯಿಂದ ಅಮೃತ ವಾಕ್ಯಗಳಿಂದ ಸಂತತ್ವಕ್ಕೇರಿದ್ದಾನೆ. ಈತನು ಚಮ್ಮೆ ಹದ ಮಾಡಿ ಚಪ್ಪಲಿ ತಯಾರು ಮಾಡುವ ಕಾಯಕದ ಕುಲದಲ್ಲಿ ಹಟ್ಟಿ ಶರಣನಾದ ಚನ್ನಯ್ಯನು ಬಸವಣ್ಣನಿಗಿಂತ ಹಿರಿಯನು ಎಂಬ ಅಭಿಪ್ರಾಯವಿದೆ. ಈ ಅಂಶವನ್ನು ಹರಿಹರನ ಸುರಗಿ ಚೌಡಯ್ಯನ ರಗಳಿಗಳಲ್ಲಿ ಸೃಂಗಿದಿರುವುದನ್ನು ಗಮನಿಸಿದರೆ ಮಾದಾರ ಚನ್ನಯ್ಯನು ಜೇಡರ ದಾಸಿಮಯ್ಯ, ಸುರಗಿಯ

Please cite this article as: ಮುತ್ತುಕುಮಾರ್ ಎನ್.ಎಂ (2022).ಶಿವಶರಣ ಸಂತ ಚನ್ನಯ್ಯ.. ಸ್ರುಜನಿ: ಇಂಡಿಯನ್ ಜರ್ನಲ್ ಅಥ್ ಇನ್ಡೋಪ್ರೋಫ್ ರೀಸಚರ್ಸ್ ಅಂಡ್ ಡ್ರೆವರ್ಪೋರ್ಟ್. 1(5), 98-103.

ಚೋಡಯ್ಯನಿಗಂತ ಹಿರಿಯನೆಂದು ತಿಳಿದುಬರುತ್ತದೆ. ಚನ್ನಯ್ಯನು ಜೋಳ ದೇಶದ ಕರಿಕಾಲ ಜೋಳನೆಂಬ ರಾಜನ ಉಳಿಗದಲ್ಲಿ ಶಿವನನ್ನು ಗುಪ್ತವಾಗಿ ಆರಾಧನೆ ಮಾಡುತ್ತ ಜೋಳರಾಜನ ಕುದುರೆ ಲಾಯದಲ್ಲಿ ಮಲ್ಲು ಹಾಕುವ ಕೆಲಸ ಮಾಡುತ್ತಿದ್ದನೆಂಬುದು ಪ್ರತಿಒತಿ.

ಬೆಳಗಾಗುತ್ತಲೇ ಕಾಡಿಗೆ ಹೋಗಿ ಕಾವೇರಿ ನದಿಯಲ್ಲಿ ಮಿಂದು ಸಜ್ಜೀಯೊಳಗಿದ್ದ ಶಿವಲಿಂಗವನ್ನು ತೆಗೆದು ಅಂಗ್ರೇಯಲ್ಲಿಟ್ಟುಕೊಂಡು ಅಗ್ನಣಿಯನೆರೆದು ತಂದು ಒಂದು ಸಿಂಹಾಸನದ ಮೇಲೆ ಬಿಜಯಂಗ್ಯಾರ್ಥಿಸಿ ಘಮ ಘಮಿಸುವ ಕೋಮಲ ಹಾಗಳಿಂದ ಅರ್ಚನೆ ಮಾಡಿ ತದನಂತರ ಹುಲ್ಲನ್ನು ಕೊಯ್ದು ತಂದು ಕುದುರೆಗಳ ಮುಂದೆ ಹಾಕಿ ಬಳಲಿ ಬೆಂಡಾಗಿ ತನ್ನ ಗುಡಿಸಲಿಗೆ ಬರುತ್ತಿದ್ದನು. ಬಂದೊಡನೆಯೇ ಚನ್ನಯ್ಯನ ಹೆಂಡತಿ ಮನೆಯಲ್ಲಿರುವ ಆಹಾರವನ್ನು ತಂದು ನೀಡಿದರೆ ಆದೇ ಪಂಚಾಮೃತ ಸಮಾನವೆಂದು ಶಿವನಿಗರ್ರಿಸಿ ತಾನೂ ಸೇವಿಸಿ ಶಿವಧಾರನದಲ್ಲಿ ಮಗ್ನಾಗಿರುತ್ತಿದ್ದನು.

ಚನ್ನಯ್ಯನ ಗುಪ್ತ ಭಕ್ತಿ ಸುದೀರ್ಘವಾಗಿ ನಡೆಯುತ್ತಿರಲು ಶಿವನು ಅವನನ್ನು ಪ್ರಪಂಚಕ್ಕೆ ಪ್ರಕಟಪಡಿಸಿ ಜಗತ್ತಿಗೆಂಂದು ಆದರ್ಶವನ್ನು ತೋರಬೇಕೆಂದು ಮನಸ್ಸು ಮಾಡಿದ. ಚನ್ನಯ್ಯನು ಎಂದಿನಂತೆ ಕಾಡಿನಿಂದ ಹುಲ್ಲನ್ನು ಕೊಯ್ದುಕೊಂಡು ತನ್ನ ಗುಡಿಸಲಿಗೆ ಬಂದನು, ತಕ್ಳಿಂಬೇ ಆತನ ಮಡದಿ ಅಂಬಲಿ, ಉಪ್ಪಿನ ಕಾಯಿ, ಸೂಪ್ಪಿನ ಪಲ್ಯವನ್ನೊಳಗೊಂಡ ಉಣಿ ಬಡಿಸಿದಳು. ಅದನ್ನೆಲ್ಲ ಚನ್ನಯ್ಯನು ಲಿಂಗಾರ್ಥಿತ ಮಾಡಿ ತಾನು ಉಣಿ ಮಾಡುತ್ತಿರುವಾಗ ಆ ಮಧುರಾಮ ರುಚಿಯ ಸುವಿ ಶಿವನಿಗೂ ತಾಗಿದಂತಾಗಿ ಶಿವನು ಚನ್ನಯ್ಯನೊಡನೆ ಸೇರಿ ಉಣಿಮಾಡಿದನೆಂಬುದು ಪ್ರತಿಒತಿ, ಇತ್ತು ಶಿವಭಕ್ತನಾದ ಕರಿಕಾಲ ಜೋಳನು ನಿತ್ಯನೇಮಕ್ಕೊಂದು ಶಿವಾಲಯವನ್ನು ಪ್ರವೇಶಿಸಿ ಕ್ಯೆ ಮುಗಿದು ಆಗಮ ಸ್ಥಾನಗಳಲ್ಲಿ ವಿಭೂತಿಯನ್ನು ಧರಿಸಿಕೊಂಡು ಶಿವಮಾಜಿಯನ್ನು ಮಾಡುತ್ತಿರುವವುರಲ್ಲಿ ನೈವೇದ್ಯಕ್ಕೊಂದು ಬೋನ ಬಂಡಿತು ಸಾಲು ಸಾಲಾಗಿ ಶಾಕಪಾಕವನ್ನು ಬಡಿಸಿದರು. ಹಪ್ಪಳ, ಚಿಲುಪಾಲಿನ ಘಟ್ಟಗಳನ್ನು ಇರಿಸಿ ತುಪ್ಪ, ಕೆನೆ ಮೊಸರು ಸಕ್ಕರೆ ಎಲ್ಲವನ್ನು ಆ ದೇವರ ನೈವೇದ್ಯಕ್ಕೊಂದು ಬಡಿಸಿ ಅಣಿಮಾಡಿದರು. ಜೋಳನು ತೆರೆಯನ್ನು ಎಷ್ಟೆಂದು ಅಡ್ಡಮಾಡಿ ಪಕ್ಕಕ್ಕೆ ಸರಿದು ಆಲಿಸುತ್ತಾನೆ ಆದರೆ ಶಿವನು ಉಣ್ಣಿತ್ತಿರುತ್ತಿರುವುದರಿಂದ ಬರುವ ಸವಿದನಿಯೊಂದೂ ಬಾರದಿರಲು ಒಡನೆಯೇ ಜೋಳನು ಅಲಗನ್ನು ಕಿತ್ತು ತನ್ನ ಕೊರಳಿಗೆ ಆನಿಸಿಕೊಳ್ಳಲು ತೊಡಗುವನು ಆಗ ಶಿವನು ಪ್ರತ್ಯಕ್ಷವಾಗಿ ಚನ್ನನೊಡನೆ ಉಣಿ ಮಾಡಿದ್ದು, ಚನ್ನನ ಮನೆಯ ಅಂಬಲಿಯ ಸವಿಯನ್ನೇನೆಂದು ಹೇಳಲಿ ಅದು ಯಾವ ಜೋಳಾದಿ, ಗೀಳಾದಿ ಯಾರಿಗೂ ಲಭ್ಯವಿಲ್ಲ ಯಾವ ಪಾಕಪೂ ಅದಕ್ಕೆ ಸಮವಲ್ಲ, ಸೇವಾನ್ನ ದಿವ್ಯಾನ್ವವನ್ನೂ ಕೀಳು ಮಾಡುವುದು ಎಂದು ಹೇಳಿ ಲಿಂಗದಲ್ಲಿ ಇಕ್ಕೆವಾಗಿ ಬಿಡುವನು. ಈ ಪರಿಯಾಗಿ ಶಿವನಿಗೆ ಉಣಿಟ್ಟಿಟ್ಟ ಚನ್ನಯ್ಯನನ್ನು ಕಂಡು ಮನೀತನಾಗಲು ತನ್ನ ಹಿಂಬಾಲಕರೊಡನೆ ಕರಿಕಾಲ ಜೋಳನು ಮಾದಾರ ಚನ್ನಯ್ಯನ ಮನೆಗೆ ಬಂದು ಅವನ ಪಾದಗಳಿಗೆ ಎರಗುವನು. ಇದರಿಂದ ದಿಗ್ಭಾಂತಗೊಂಡ ಚನ್ನಯ್ಯನು ಮನದಲ್ಲಿ ನೊಂದುಕೊಳ್ಳುವನು. ಹೀಗೆ ಚನ್ನಯ್ಯನ ಗುಪ್ತ ಭಕ್ತಿ ಬಯಲಾಯಿತು ಮಾದಾರ ಚನ್ನಯ್ಯನ ತನ್ನ ಕಾಯಕದ ಬಗೆಗಿನ ವಿವರಣೆ, ಸಲಕರಣೆಗಳನ್ನು ತನ್ನದೇ ವಚನದಲ್ಲಿ ಹೀಗೆ ಹೇಳಿಕೊಂಡಿದ್ದಾನೆ.

ಸೂಳ— ಸೂಕ್ತ ಕಾರಣನೆಂಬ

ಮೂರು ಕಂಭರ ನಟ್ಟಿ

ಆಗು ಭೇಗೆಯೆಂಬ ದಡಿಗೋಲಿನಲ್ಲಿ

ಅಗಡದ ಎಷ್ಟೆಯ ಜರ್ಮಾವ ತೆಗೆದು

ಉಭಯ ನಾಮವೆಂಬ ನಾರಿನಲ್ಲಿ
 ತ್ರಿಯನೋಪ್ಪವ ಮಾಡಿ
 ಖಾವವೆಂಬ ತಿಗುಡಿನಲ್ಲಿ
 ಸರ್ವಸಾರವೆಂಬ ಶಾರದ ನೀರ ಹೊಯಿದು
 ಅಟ್ಟೆಯ ದುರ್ಗಣ ಕೆಟ್ಟಿ
 ಮೆಟ್ಟಡಿಯವರೆಗ ಮೆಟ್ಟಿಸಿ ಬಂದೆ
 ಮೆಟ್ಟಡಿಯ ತಪ್ಪಲ ಕಾಯದೆ
 ಮೆಟ್ಟಡಿಯ ಬಟ್ಟಿಯ ನೋಡಿಕೊಳ್ಳಿ
 ಕೈ ಉಳಿಕತ್ತಿ ಅಡಿಗೊಂಟಕ್ಕಡಿಯಾಗಬೇಡ
 ಅರಿನಿಜಾತ್ ರಾಮ ರಾಮನ

ಜನ್ಯನ ಮುದ್ರಿಕೆಯ ಕೈಯುಂ ಕತ್ತಿ ಅಡಿಗೊಂಟಕ್ಕಡಿಯಾಗಬೇಡ ಅರಿನಿಜಾತ್ ರಾಮ ರಾಮನ ಎಂದಿದೆ. ಮಾದರರು ತಮ್ಮ ಕಾಯಕವನ್ನ ಮಾಡುವಾಗ ಕೈಯಲ್ಲಿ ಉಳಿ ಮತ್ತು ಕತ್ತಿಯನ್ನು ಹಿಡಿದು ಚರ್ಮವನ್ನು ಕಟ್ಟಿಗೆಯ ಮೇಲಾಕಿ ಬಂದು ಗೂಟಕ್ಕೆ ಅನಿಸಿ ಕೆತ್ತುತ್ತ ಸ್ವಷ್ಟ ಮಾಡುತ್ತಾರೆ. ಮೂರು ಕಂಫದ ಆಸರೆಯಲ್ಲಿ ದಿಗೊಲಿನಿಂದ ಎಮ್ಮೆಯ ಚರ್ಮವನ್ನು ಸುಲಿದು ಅದನ್ನು ನಾರಿನಿಂದ ಒಪ್ಪಮಾಡಿ ಅದಕ್ಕೆ ಶಾರದ ನೀರನ್ನು ಹೊಯ್ದು ಅದರ ದುರ್ವಾಸನೆಯನ್ನು ಕಳೆದು ಅದರಿಂದ ಮೆಟ್ಟನ್ನು ಮಾಡಿ ಮೆಡಲು ಬಂದವರಿಗೆ ಒಳ್ಳಿಯ ಮಾರ್ಗದಲ್ಲಿ ನಡೆಯಿರೆಂದು ಬೋಧಿಸುತ್ತಿದ್ದರು. ಬರಿಗಾಲ ದಲಿತ ಜನ ಚಪ್ಪಲಿ ಧರಿಸಿದ ಶಿಷ್ಯರ ಉಳಿಗದಲ್ಲಿಯೇ ಕಾಲಕಳೆಯದೆ ಆತ್ಮೋದ್ಧಾರದ ಮಾರ್ಗವನ್ನು ಆರಿಸಿಕೊಂಡು ಅಲ್ಲಿ ಹಜ್ಜೆಯಿಟ್ಟಿ ಮುಂದುವರೆಯಲು ಬುದ್ದಿ ಹೇಳಿದ್ದಾನೆ. ಚಮ್ಮಾರನಾದರೂ ಆತ್ಮಚಂದ್ರವೂ, ಆತ್ಮಭಲವೂ, ಆತ್ಮಪ್ರತಿಷ್ಠಯೂ, ಇಲ್ಲದೆ ದುರಹಂಕಾರಿಗಳ ಕಾಲಕಸವಾಗಬಾರದೆಂಬುದೇ ಮಹಾತ್ಮ ಮಾದಾರ ಜನ್ಯನ ಕಳಕಳಿಯಾಗಿದೆ.

ವೇದಶಾಸ್ತ್ರಕ್ಕೆ ಹಾರುವನಾಗಿ ವೀರವಿಶರಣಕ್ಕೆ ಕ್ಷತ್ತಿಯನಾಗಿ
 ಸರ್ವನಾರ್ಥದು ನೋಡುವಲ್ಲಿ ವೈಶಾಂಕಾಗಿ ವ್ಯಾಪಾರದೊಳಗಾಗಿ
 ಕೃಷಿಯ ಮಾಡುವುದಕ್ಕೆ ಶೂದ್ರನಾಗಿ ಇಂತೀ ಜಾತಿ ಗೋತ್ರದೊಳ
 ಗಾದ ನೀಜ ಶೈಷ್ವವೆಂಬ ಎರಡು ಕುಲವಲ್ಲದೆ ಹೊಲೆ ಹದಿ
 ನೆಂಟು ಜಾತಿಯೆಂಬ ಕುಲವಿಲ್ಲ ಬ್ರಹ್ಮವರಿದಲ್ಲಿ
 ಬ್ರಾಹ್ಮಣ ಸರ್ವಜೀವ ಹತಕರ್ಮಕೆಳ್ಳಿಗಾಗಿದ್ದಲ್ಲಿ
 ಸಮೃಗಾರ ಈ ಉಭಯಕವರಿದು ಮರೆಯಲ್ಲಿ
 ಕೈಉಳಿಕತ್ತಿ ಅಡಿಗೊಂಟಕ್ಕಡಿಯಾಗಬೇಡ ಅನಿಜಾತ್ ರಾಮ ರಾಮನ

ನಾಲ್ಕು ವೇದ ಹದಿನಾರು ಧರ್ಮಶಾಸ್ತ್ರವ ನೋಡುವುದಕ್ಕೆ ಬ್ರಾಹ್ಮಣನೇ ಮುಖ್ಯವಾಗಿ, ರಣರಂಗದಲ್ಲಿ ಜಯಿಸುವ ಪರಾಕ್ರಮಕ್ಕೆ ತಾಗಸುಣಕ್ಕೆ ಕ್ಷತ್ತಿಯನೇ ಮುಖ್ಯವಾಗಿ, ಸಮಸ್ತವಾದ ಗಜಪರೀಕ್ಕೆ ಅಶ್ವಪರೀಕ್ಕೆ, ತುರುಪರೀಕ್ಕೆಯ ನೋಡಿ ಕ್ರಿಯ-ವಿಕ್ರಿಯ ಮಾಡುವಲ್ಲಿ ವೈಶಾಂಕನೇ ಮುಖ್ಯವಾಗಿ, ಹಲಾಯುಧ ಕೃಷಿಯ ಮಾಡುವುದಕ್ಕೆ ಶೂದ್ರನೇ ಮುಖ್ಯವಾಗಿ, ಈ ನಾಲ್ಕು ಜಾತಿಯೊಳಗಾದ ಗೋತ್ರ ವೇದಲಾದ ನೂರೊಂದು ಕುಲ ಹದಿನೆಂಟು ಜಾತಿಯೊಳಗೆ ಅಧಮ ಕುಲ ಉತ್ತಮ ಕುಲವೆಂಬುದಿಲ್ಲ

ವರಬುಹ್ಯನೇ ಇಷ್ಟಲಿಂಗವಾಗಿಪ್ಪದೆಂದಾಚರಿಸುವಲ್ಲಿ ಆತನೇ ಉತ್ತಮ ಜಾತಿಯ ಸಮಸ್ತ ಪ್ರಾಣಿಗಳನ್ನು ದಯವಿಲ್ಲದೆ ಹೊಲ್ಲುವ ಕ್ಲೋರಿನ್ ಕ್ರಮಕೊಳಗಾದಲ್ಲಿ ಮಾಡಿಗನು, ಬ್ರಹ್ಮವನರಿತವನೇ ಬ್ರಹ್ಮಣನು, ಪ್ರಾಣಿಗಳ ಹೊಲ್ಲುವನೇ ಸಮಾರನೆಂಬ ಈ ಎರಡು ಭೇದವನು ತಿಳಿದು ಶಿವಾಧಿಕವನ್ನು ಮರೆದು ಬಿಡಲಿಲ್ಲ ಎಂಬುದೇ ಇದರ ಅಥವ್ಯ.

ಶ್ವರ್ತ ಶೋಷಿತ ಮಜ್ಜೆಮಾಂಸ

ಹಸಿವು ಶೃಂಖಲೆ ವೃಷಣಿ- ವಿಷಯಾದಿಗಳೊಂದೆ ಭೇದ
ಮಾಡುವ ಶೃಂಖಲೆ ವೃಷಣಾಯ ಹಲವಲ್ಲದೆ
ಶೋರುವ ಶೋರಿಕೆ ಅರಿವಾತ್ಮನೊಂದೆ ಭೇದ
ಆವ ಕುಲವಾದರೂ ಅರಿದಲ್ಲಿಯೇ ಪರತ್ವಭಾವಿ
ಮರೆದಲ್ಲಿಯೇ ಮಲಮಾಯಾ ಸಂಬಂಧ
ಇಂತೀ ಉಭಯಪರಿದು ಮರೆಯಲ್ಲಿ
ಕ್ಷೇತ್ರ ಕ್ಷೇತ್ರ ಅಡಿಗೊಂಟಕ್ಷಿದಿಯಾಗಬೇಡ
ಅರಿನಿಜಾತ್ಮರಾಮ ರಾಮನ.

ರಕ್ತ ಕೊಬ್ಬಿ ಮಾಂಸ ಮೊದಲಾದ ಸಪ್ತಧಾತುಗಳು ಸರ್ವದೇಹಂಗಳಲ್ಲಿಯೂ ಒಂದೇ ಸಮನಾಗಿಪ್ಪವು ದೇಪನವು, ನೀರದಿಕೆಯು, ಸ್ತ್ರೀಯಳ ಮೇಲಿನ ವಿಕಾರವು ಇಂದ್ರಿಯ ವಿಷಯಗಳು ಎಲ್ಲರಲ್ಲಿಯೂ ಒಂದೇ ಸಮನಾಗಿಪ್ಪವು ತಾ ಮಾಡುವ ಅಸಿ-ಮಸಿ ವಾಣಿಜ್ಯ ಗೋಪಾಲಿಕೆಯು, ಹಲಾಯಿಧ ಕೃಷ್ಣಿಯು ಇವರೊಳಗಾದ ಶೃಂಗೆಯು ನಾನಾ ಪ್ರಕಾರವಾಗಿಪ್ಪದಲ್ಲದೆ ಆ ಶೃಂಗೆಯು ತಿಳಿದಾತ್ಮನು ಒಂದೇ ವಿಧವು ನೂರೊಂದು ಕುಲ ಹದಿನೆಂಟು ಜಾತಿಯೊಳಗೆ ಆವಾತನಾದರೂ ಆಗಲಿ ಜಾನ್ವದಿಂದ ತನ್ನ ನಿಜವನ್ನು ತಿಳಿದಲ್ಲಿಯೇ ಶಿವಾನುಭವವನ್ನುಳ್ಳ ಪರಮಾತ್ಮನು ತನ್ನ ನಿಜವ ಮರೆದು-ದೇಹ ಪ್ರಪಂಚಿನಲ್ಲಿ ಚರಿಸಿದಲ್ಲಿಯೇ ಮಲಮಾಮಾ ಕರ್ಮಯುಕ್ತ ಮರೆದು ಬಿಡುಲಿಲ್ಲವೆಂಬುದೇ ಇದರಧ್ವನಾಗಿದೆ.

ನರಕಲ ಹಲವಾದಲ್ಲಿ

ಯೋನಿಯ ಉತ್ತತಿಯೊಂದೇ ಭೇದ
ಮಾತಿನ ರಚನೆ ಎಷ್ಟಾದೆನೇನು
ನಿಹಿತವನರಿಪುದೊಂದೆ ಭೇದ
ವಸ್ತು ಜಾತಿಗೋತ್ತೆ ವಿಶೇಷವೆಂಬಲ್ಲಿ
ದಿವಾರಾತ್ಮಿಯೆಂಬುಭಯವನಳೆವುದಕ್ಕೆ
ತಪ್ಯ ಬೆಳಗೆಂಬವೆರಡಲ್ಲಿಲ್ಲ.
ಹಲ ಉಭಯ
ಶ್ರುತಿಮರುಷತ್ವವಲ್ಲದಿಲ್ಲ
ಬೇರೆ ಹಲವು ತೆರೆನುಂಟೆಂದರೆ
ಮೀರೆ ಕಾಬಶ್ರುತ ದೃಷ್ಟಿ ಇನ್ನಾವುದು
ಎಲ್ಲಕ್ಕೂ ನೀರು ನೆಲ

ಸೂರ್ಯ ಸೋಧು

ಆರ್ಥಿದು ನೋಡುವ ದೃಷ್ಟಿಯೊಂದೆ
ಬೊಂಬೆ ಹಲವಂಗೆ ಕಾಂಬಂತೆ
ಹಲವು ಹಲದ ಹೊಲೆಯೊಂದೂ ಇಲ್ಲವೆಂದ
ಕೈಲಳಿಕ್ತಿ ಅಡಿಗೊಂಟಕ್ಕದಿಯಾಗಬೇಡ
ಅರಿ ನಿಜಾತ್ತರಾಮರಾಮನ

ಮನುಷ್ಯಕುಲ ನೂರೊಂದು ಕುಲ ಹದಿನೆಂಟು ಜಾತಿಗಳಾದರೂ ಯೋನಿಯು ಒಂದೇ ಭೇದ,
ಉತ್ಪತ್ತಿ ಒಂದೇ ಭೇದವು ವೇದ ಶಾಸ್ತ್ರಗಳಮಂಗಳ ರಂಜನೆಯು ಅನೇಕ ಎಂಬುದಿಲ್ಲ ಮತ್ತೆ
ನೂರೊಂದು ಕುಲ ಹದಿನೆಂಟು ಜಾತಿ ಅದರೊಳಡಗಿದ ಗೋತ್ರಗಳು ಉತ್ತಮ ಅಥಮವೆಂಬಲ್ಲಿ
ಹಗಲು ಇರುಳು ಎಂಬರಡನೂ ಪ್ರಮಾಣೀಸುವುದಕ್ಕೆ ಕಾವಳಿಗಳಿಗಂಬ ಉಭಯವೆಂಬುದಲ್ಲದೆ
ಮತ್ತೊಂದು ಇಲ್ಲ ಹೆಣ್ಣುಗಂಡಂಬೆರಡು ಕುಲವಲ್ಲದೆ ನೂರೊಂದು ಕುಲ ಹದಿನೆಂಟು
ಜಾತಿಯೆಂದೊಡೆ ನಾವು ಹೇಳಿದ ವಾಕ್ಯವನು ಅತಿಕ್ರಮಿಸು ಕಾಣುವ ಶಾಸ್ತ್ರ ಪ್ರತ್ಯೇಕಿಸುವಾಗುವುದು?
ಸಮಸ್ತ ಜಾತಿಗಳು ಬಳಸುವುದೊಂದೇ ಬಾವಿಯ ಜಲವು, ಭೂಮಿಯು ಚರಿಸುವುದೊಂದೇ
ಭೂಮಿಯು ಸಮಸ್ತರ ಮೇಲೆ ಬಿಂಬಿಸುವ ಸೂರ್ಯನೊಬ್ಬನೇ, ಚಂದ್ರನೊಬ್ಬನೇ ಹೀಗೆ ಹಲವು
ಚರಾಚರಗಳು ಎಲ್ಲರನ್ನು ಒಂದೇ ಎಂದು ಗುರ್ತಿಸಿದರೂ ಮಾನವ ಮಾತ್ರ ಹಲವಾರು ಜಾತಿ
ನಿರ್ಮಾಣ ಮಾಡಿಕೊಂಡಿರುವುದು ಹೇಯಕರವಾದುದು ಎಂದು ಚನ್ನಯ್ಯನು ವಿಂಡಿಸುತ್ತಾನೆ.

ನಡೆನುಡಿ ಸಿದ್ಧಾರ್ಥವಾದಲ್ಲಿ ಹಲಹೊಲೆ ಸೂತಕವಲ್ಲ
ನುಡಿಲೇಸು ನಡೆ ಅಥಮವಾದಲ್ಲಿ
ಅದೇ ಬಿಡುಗಡೆಯಲ್ಲದ ಹೊಲೆ
ಕಳಷ್ಟು ಪಾರದ್ವಾರಂಗಳಲ್ಲಿ
ಹೊಲಬನರಿಯದೆ ಕೆಟ್ಟಿ ನಡೆಪುತ್ತರ
ಮಲೆತು ಕುಲಜರೆಂಬ
ಆಚಾರವೇ ಕುಲ
ಅನಾಜಾರವೇ ಹೊಲೆ
ಇಂತೀ ಉಭಯವ ತೀಳದರಿಯಬೇಕು
ಕೈಲಳಿಕ್ತಿ ಅಡಿಗೊಂಟಕ್ಕದಿಯಾಗಬೇಡ
ಅರಿನಿಜಾತ್ತರಾಮರಾಮನ.

ಸ್ವಷ್ಟವಾದ ಮತ್ತು ಸ್ವಷ್ಟವಾದ ಮನಸ್ಸಿರುವ ಮನುಷ್ಯನು ನಡೆದಂತೆ ನುಡಿಯಲು ಅಂಜುವುದಿಲ್ಲ
ಮತ್ತು ನುಡಿದಂತೆ ನಡೆಯಲು ಹಿಂಜರಿಯುವುದೂ ಇಲ್ಲ ಇವನು ಸತ್ಯಕ್ಕೆ ಸರ್ವರ ಹಿತಕ್ಕೆ
ಬದ್ಧನಾಗಿರುತ್ತಾನೆ. ಅವನ ಜೀವನದ ಉಸಿರಗೂ, ಜೀವನದ ಪರಿಗೂ ಬಿಡಿಸಬಾರದ ಬಂಧವಿರುತ್ತದೆ.
ಅಂಥವನು ಎಷ್ಟೇ ಕೇಳಿಂಬ ಯಾವ ಜಾತಿಯಲ್ಲಾದರೂ ಹುಟ್ಟಿರಲಿ ಅದು ಲೆಕ್ಕಕ್ಕೆ ಬರಬಾರದು ಅವನೇ
ಸತ್ಯಲಾದವನೆಂದು ತಿಳಿಯುತ್ತದೆ.

ದೊಡ್ಡಕುಲದಲ್ಲಿ ಹುಟ್ಟಿ ಬೀನ ಕೆಲಸಗಳನ್ನು ಮಾಡುತ್ತ ದೊಡ್ಡವರೆನಿಸಿಕೊಳ್ಳುತ್ತಿರುವುದು ಅಸಂಗತವಾದುದ್ದೆಂದು ಹೇಳುತ್ತಾರೆ. ಚನ್ನಯ್ಯನ ವಚನಗಳು ಸಮಾಜ ಸುಧಾರಣೆಗೆ, ಸಮಾಜದಲ್ಲಿನ ಅರೆಹೋಗಳನ್ನು ತಿದ್ದಿಕೀಡುವ, ಸಮಸಮಾಜ ನಿರ್ಮಾಣದ ಕಾರಣ ಉದ್ದೇಶ ಆದಿಪುರುಷ.

ಪರಾಮರ್ಶನ ಗ್ರಂಥಗಳು

- ಕೃಷ್ಣಮೂರ್ತಿ ಮ.ಸು. (2002). *ಉತ್ತರದ ಸಂತ ಪರಂಪರೆ*. ಪ್ರಸಾರಣಗ ಮೈಸೂರು ವಿಶ್ವವಿದ್ಯಾನಿಲಯ.
- ಯಲ್ಲಪ್ಪ ಭೂತಯ್ಯ ಟಿ. ದಾರ್ಶನಿಕರು ಮತ್ತು ದಲಿತರು. ಆದಿಭಾರತ ಸಾಹಿತ್ಯ ಪ್ರಕಾಶನ.
- ಚಿದಾನಂದ ಮೂರ್ತಿ ಎಂ. ಸಾಮಾನ್ಯನಿಗೆ ಸಾಹಿತ್ಯ ಜರಿತ್ತೆ ಸಂ.5. ಬೆಂಗಳೂರು ವಿಶ್ವವಿದ್ಯಾನಿಲಯ
- ಜವರಯ್ಯ ಮ.ನ. ದಲಿತ ವರ್ಗದ ಶರಣರು ಮತ್ತು ಶರಣೆಯರು: ಒಂದು ಅಧ್ಯಯನ. ಸಿದ್ಧಾರ್ಥ ಗ್ರಂಥಮಾಲೆ.
- ಮೈಲಹಳ್ಳಿ ರೇವಣ್ಣ (ಸಂ.) (2012). ದಲಿತ ಸಂತರು. ಪ್ರಸಾರಣಗ, ಮೈಸೂರು ವಿಶ್ವವಿದ್ಯಾನಿಲಯ.
- ಒಸವರಾಜು ಎಲ್. ಒಸವಪ್ಪಾರ್ವತಿ ವಚನಕಾರರು. ಮುದ್ದ ಶ್ರೀ ಗ್ರಂಥಮಾಲೆ.